

ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐಗಳು/ಭಾರತೀಯ ಮೂಲದ ವ್ಯಕ್ತಿಗಳಿಗೆ
(ಪಿಐಒಗಳು) ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳ ನೀಡಿಕೆ

ಭಾರತೀಯ ರಿಸರ್ವ್ ಬ್ಯಾಂಕು
ವಿದೇಶೀ ವಿನಿಮಯ ನಿಯಂತ್ರಣ ಇಲಾಖೆ
ಕೇಂದ್ರ ಕಚೇರಿ
ಮುಂಬೈ-400001.

ಎ.ಪಿ. (ಡಿಐಆರ್ ಶ್ರೇಣಿ) ಸುತ್ತೋಲೆ ಸಂಖ್ಯೆ 59
ಡಿಸೆಂಬರ್ 9, 2002

ಗೆ,

ವಿದೇಶೀ ವಿನಿಮಯ ವ್ಯವಹಾರದಲ್ಲಿ ತೊಡಗಿರುವ ಎಲ್ಲ ಅಧಿಕೃತ ವ್ಯಾಪಾರಿಗಳು

ಮಾನ್ಯರೇ,

ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐಗಳು/ಭಾರತೀಯ ಮೂಲದ ವ್ಯಕ್ತಿಗಳಿಗೆ (ಪಿಐಒಗಳು)
ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳ ನೀಡಿಕೆ

ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳ (ಐಸಿಸಿಗಳು) ಬಳಕೆಗೆ ಸಂಬಂಧಿಸಿದಂತಹ ದಿನಾಂಕ ಜೂನ್ 27, 2002ರ ಎ.ಪಿ (ಡಿಐಆರ್ ಶ್ರೇಣಿ) ಸುತ್ತೋಲೆ ಸಂಖ್ಯೆ 53 ಮತ್ತು ದಿನಾಂಕ ನವೆಂಬರ್ 5, 2002 ರ ಎ.ಪಿ. (ಡಿಐಆರ್ ಶ್ರೇಣಿ) ಸುತ್ತೋಲೆ ಸಂಖ್ಯೆ 40ರಲ್ಲಿ ನೀಡಿದ ತರುವಾಯದ ಸ್ಪಷ್ಟೀಕರಣದ ಕಡೆಗೆ ಅಧಿಕೃತ ವ್ಯಾಪಾರಿಗಳ ಗಮನವನ್ನು ಸೆಳೆಯಲಾಗಿದೆ.

2. ಹಾಲಿ ಇರುವ ಸೂಚನೆಗಳ ಪ್ರಕಾರ, ಎನ್‌ಆರ್‌ಐ ಗಳ /ಪಿಐಒ ಗಳ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳ ಬಳಕೆಯ ಮೇಲಿನ ವೆಚ್ಚಗಳನ್ನು ಒಳಮುಖ ಹಣರವಾನೆಗಳಿಂದ ಅಥವಾ ತಮ್ಮ ಅನಿವಾಸಿ (ಬಾಹ್ಯ) ರೂಪಾಯಿ ಖಾತೆಗಳಲ್ಲಿ (ಎನ್‌ಆರ್‌ಐ) /ವಿದೇಶೀ ಕರೆನ್ಸಿ (ಅನಿವಾಸಿ) ಖಾತೆಗಳಲ್ಲಿ (ಬ್ಯಾಂಕುಗಳು) (ಎಫ್‌ಸಿಎನ್‌ಆರ್) ಹೊಂದಿರುವ ಶಿಲ್ಕುಗಳಿಂದ ಮಾತ್ರ ಕೊಟ್ಟು ಚುಕ್ತಾ ಮಾಡಬೇಕಾಗುತ್ತದೆ. ಪುನರ್ ಪರಿಶೀಲನೆಯ ನಂತರ ಕ್ರೆಡಿಟ್ ಕಾರ್ಡ್ ವೆಚ್ಚಗಳನ್ನೂ ಅನಿವಾಸಿ (ಸಾಮಾನ್ಯ) ರೂಪಾಯಿ ಖಾತೆಗಳಲ್ಲಿ ಹೊಂದಿರುವ ನಿಧಿಗಳಿಂದಲೂ ಕೊಟ್ಟು ತೀರಿಸುವುದಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಅದರಂತೆ, ಅಧಿಕೃತ ವ್ಯಾಪಾರಿಗಳು ಭಾರತದಲ್ಲಿನ ಬ್ಯಾಂಕುಗಳು ನೀಡಿರುವ ಕ್ರೆಡಿಟ್ ಕಾರ್ಡ್‌ಗಳ ಬಳಕೆಗೆ ಸಂಬಂಧಿಸಿದಂತೆ ಕಾರ್ಡ್‌ನ ಮಿತಿಯ ಮಟ್ಟಿಗೆ ತಮ್ಮ ಎನ್‌ಆರ್ ಐ/ ಪಿಐಒ ಘಟಕಗಳ ಎನ್ ಆರ್ ಒ ಖಾತೆಗಳಿಗೆ ಖರ್ಚು ಹಾಕಲು ಅನುಮತಿ ನೀಡಬಹುದು. ಖರ್ಚು ಹಾಕುವುದು ನಿವಾಸಿಗಳ ಖಾತೆಗಳಿಗೆ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ನ ಬಳಕೆಗೆ ಅನ್ವಯಿಸುವ ಷರತ್ತುಗಳಿಗೂ ಸಹಾ ಒಳಪಟ್ಟಿರುತ್ತದೆ.

3. ಅಧಿಕೃತ ವ್ಯಾಪಾರಿಗಳು ಈ ಸುತ್ತೋಲೆಯಲ್ಲಿನ ಅಂಶಗಳನ್ನು ತಮ್ಮ ಸಂಬಂಧಪಟ್ಟ ಘಟಕಗಳ ಗಮನಕ್ಕೆ ತರತಕ್ಕದ್ದು.

4. ವಿದೇಶೀ ವಿನಿಮಯ ನಿರ್ವಹಣೆ (ಠೇವಣಿಗಳು) ನಿಯಂತ್ರಣಗಳು 2000 ಕ್ಕೆ ಅವಶ್ಯ ತಿದ್ದುಪಡಿಗಳನ್ನು ಪ್ರತ್ಯೇಕವಾಗಿ ಅಧಿಸೂಚಿಸಲಾಗುತ್ತಿದೆ.

5. ಈ ಸುತ್ತೋಲೆಯಲ್ಲಿ ಅಡಕವಾಗಿರುವ ನಿರ್ದೇಶನಗಳನ್ನು ವಿದೇಶೀ ವಿನಿಮಯ ನಿರ್ವಹಣೆ ಅಧಿನಿಯಮ, 1999ರ (1999ರ 42) ಪ್ರಕರಣ 10(4) ಮತ್ತು ಪ್ರಕರಣ 11(1) ರ ಅಡಿಯಲ್ಲಿ ನೀಡಲಾಗಿದೆ.

ತಮ್ಮ ವಿಶ್ವಾಸಿ,

ಗ್ರೇಸ್ ಕೋಶಿ
ಮುಖ್ಯ ಮಹಾ ವ್ಯವಸ್ಥಾಪಕರು.